



ಅಹಾ! ಎಷ್ಟೊಂದು ಬಾತೆಹಣ್ಡುಗಳು

ಲೇಖಕ: ನೀರಾನಿ

ಜರ್ಗನ್: ಶ್ರೀಂಜಿ ಹಾಗ್ರೋ ಉದ್ದೇಶ



Original Story (*English*)
Too Many Bananas by Noni
© Pratham Books, 2010

First Kannada Edition: 2010

Illustrations: Angie & Upesh
Kannada Translation: Jayashree Deshpande

ISBN: XXXXXXXXXX

Registered Office:
PRATHAM BOOKS
633-634, 4th "C" Main,
6th 'B' Cross, OMBR Layout, Banaswadi,
Bangalore 560 043
④ +91 80 25420925

Regional Office:
New Delhi ④ +91 11 41042483

Typsetting and Layout by:
The Other Design Studio

Printed by:
XXXXXXXXXXXXXXXXXX

Published by:
Pratham Books
www.prathambooks.org



Some rights reserved. This book is CC-BY-3.0 licensed.
Full terms of use and attribution available at:
<http://www.prathambooks.org/cc>

The development and production of this book
has been supported by Ravi Gulati



ಆಹಾ! ಎಷ್ಟೊಂದು ಬಾಳೀಕಣ್ಣಗಳು



ಲೇಖಕ

ನೀರನೆ

ಜತ್ರಾಳ

ಶ್ವಾಸ ಹಾಗೂ ಉದ್ದೇಶ

ಕನ್ನಡ ಅನುವಾದ

ಜಯಲ್ಕೈ ದೇಶಹಾಂಡಿ

ಶ್ವಂಗೇಲ ಶ್ರೀನಿವಾಸನಿಗೆ ಆ ಬಿನವು ಬಲು ಒಕ್ಕೀಯದಾರರಾಗಿ.



ಹಕೆಂದರೆ ಅವನು
ತನ್ನ ತೊಳಟದಲ್ಲ ಶ್ರೀತಿಯಂದ ಬೆಳೆಸಿದ್ದ
ಭಾಳೆಕಳ್ಳಿಗಳನ್ನು ತೆಗೆದುಕೊಳ್ಳಲು ಯಾರೂ
ಸಿದ್ದಲರಾಗಿ!

ಅವನ ಮನೆಯವರು,



ನೇರೆಹೊರೆಯವರು,




ಕೊನೆಂದೆ ಅವನ ಗೆಕೆಯಲನ್ನು
ನಹ ಆ ಬಾಳೆಹಣ್ಣುಗಳ
ಬೀಡುವಂತೆ.



ಹೆಚ್ಚೆಯಾಗಿ ಹಣ ಮಾರುವ ವ್ಯಾಹಾರಗಳಾಗ್ಗೆ. ಅವರನ್ನು ಕೇಂಡಿದಾಗ ನಮಗೆ ಈ ಬಾಳಿಕಣಗಳಾಗಿ ಬೇಳಡವ್ವೆ” ಎನ್ನುತ್ತಿದ್ದಾರೆ.



ಅದು ಹೊಲಗೆ, ಶ್ರೀನಿವಾಸನೇ ನಾತಿದ ಅವನ ಹನುಂಡಿಯೊ ಹಣ
ಬೇಳಡವಾಳಬ್ಜಿದೆ!



“ನಿಜ ನಿನ್ನ ಬಾಕೆಹಳ್ಳಿಗಳು ತುಂಬಾ ರುಚಿಯಾಗಲವೇ ಅಣ್ಣ, ನಮ್ಮ ಹೊಟ್ಟಿ ಪೂರಾ ತುಂಜದೆ
ಬೀರೆ ಏನನ್ನೂ ತಿನ್ನಲು ನಾಧ್ಯವಿಲ್ಲ”



ಅಯ್ದ್ರೋ ಹಾಹ ಶ್ರೀನಿವಾಸ!



ತೊಂಟದಲ್ಲಿ ಭೇಡಲ ಬೆಳೆದು ಸಿಂತಿರುವ
ಸಿಹಿ ಬಾಕೆಹಣ್ಡಗೆನ್ನು ಏನು
ಮಾಡಬೇಕು? ಎಲ್ಲಗೆ ಒಯ್ಯಬೇಕು?
ಎಂಬುದೇ ಅವನಿಗೆ ತಿಳಿಯಾಗಿದೆ.

ಹಳ್ಳಗೆ ನಮುಂದರಲ್ಲಿ ಇರುವ ದೊಡ್ಡುಲನ್ನ
ರ್ಯಾತ ಕೇಂದ್ರವಿದೆ. ಅಲ್ಲಿನ ಹೊಂದರೆ ತನಗೆ
ಬನಾದರೂ ಸಹಾಯ ಸಿಕ್ಕಿಂತು ಎಂದು ಅವಸಿಗೆ
ಅಸಿಸಿತು.




“ರ್ಯಾತ ಕೇಂದ್ರದಿಳಿರುವ ಜನಲಗೆ ಬೀಳನಾಯಿದಳಿ ಹೆಚ್ಚು ತಿಳಿಲರುತ್ತದೆ. ತನ್ನ ಬಾಕೆಹಳ್ಳಿಗಳ ಬಗ್ಗೆ ಅವರು ಬನಾದರೂ ಹೊನ್ನೆ ಉಪಾಯ ಮಾಡಿಯಾರು” ಎಂದು ಯೋಜಿಸಿ ಅವನು ತನ್ನಿಳಿರುವ ಉತ್ತಮವಾದ ಬಾಕೆಯೊನೆಗಳನ್ನು ತೆಗೆದುಕೊಂಡು ದೊಡ್ಡಾಗಿ ಹೊಂದನು.





ಕೆಲವು ಇನಗಳಾದ ಮೇಲೆ ಶ್ವರೋವಿಲ ಶ್ರೀಸಿವಾನನು
ಸಂತೋಷಭಿಂದ ಉಲಗೆ ಮರಣ ಬಂದನು.

ಅವನು ಬಲುಬೀಳರ
ಹೊನ ಉತ್ಸಾಹಿಂದ
ಬಾಕೆ ತೋಟದ್ದಲ್ಲಿ ಕೆಲನ
ಆರಂಭಿಸಿದನು.



ನಾಕಷ್ಟು ಬಾಕೆಹಣ್ಡಿತನ್ನು ಅವನು ಬೆಳೆದ್ದೇನೋ ಸಿಜ.
ಅದರೆ ಅವನು ತನ್ನ ಹಣ್ಡಿತನ್ನು ಯಾಲಗೂ ಕೊಡಲೀ ಇಲ್ಲ.



ಅವನ ಮನೆಯವರನೇ,



ನೇರೆಹೊರೆಯವರನೇ,



ಕೊನೆಗೆ ಸ್ವೇಳಿತಲಾಗೂ
ಕೊಡುಲ್ಲ.



ಪೇಟೆಯೆಣ್ಣ ಹಣ್ಣ ಮಾರುವ
ವ್ಯಾಘಾಲಗಳನ್ನು ಅವನು
ತನ್ನ ಹಣ್ಣ ಮಾರಿಲ್ಲ.



ಅಡ್ಡೆ ಏಕೆ,
ತನ್ನ ಹನುಗಳನ್ನು ನಹ
ಅವನು “ಹಣ್ಣ ತಿಸ್ಸಿ” ಎನ್ನಿಲ್ಲ!




“ಇವನು ಹಳ್ಳಿಗಳನ್ನು ಎಣ್ಣರೆ ತೆಗೆದುಕೊಂಡು ಹೊಲಿಸ್ತುದ್ದಾನೆ” ಎಂದು ಜನರು ಕುಶ್ಲಕಲಪಟ್ಟರು.



ಶ್ರೀಲಿಂಗವಾನನ ನೇರೆಮನೆಯಾಗಿರುವ ಶಿವಣಿನು ಒಂದು ಉನ ತಮ್ಮ ಮನೆಯಾಗಿ ಪ್ರಜಾ ಸಮಾರಂಭವನ್ನು
ಇಟ್ಟಿಕೊಂಡಿದ್ದನು.




ದೇವರ ಹಜೆಗೆ ಸ್ವೇಚ್ಛೆ ಮಾಡಲು 108
ಉತ್ತಮವಾದ ಬಾಕೀಹಣ್ಣಿಗಳು ಬೇಕೆಂದು
ಪರೋಹಿತರು ತಿವಣಿಸಿಗೆ ಹೇಳಿದರು.



ಶೈವಜ್ಞನು ಶ್ರೀಂಗೇಶ ಶ್ರೀಸಿವಾನನ
ಮನೆಗೆ ಬಂದನು.

“ಶ್ರೀಸಿವಾನಾ ಈ ಹಿಂದೆ ನಿನ್ನ ಕೇಳಡಾಗ ನಿನ್ನ
ಹಣ್ಣು ಕೊಳ್ಳಲು ನಾನು ಒಪ್ಪಾಲ್ಲ ಎಂದು ಬೇಳಾರು
ಮಾಡಿಕೊಳ್ಳಬೇಡವ್ವಾ. ನನರಿಂದ 108 ಬಾಳೆ ಹಣ್ಣರಿಳು
ಪೋಡಿರಾಗ ಬೇಕಾಗಿದೆ. ದಯವಿಟ್ಟು ನಹಾಯ
ಮಾಡುವೇಯಾ?”



ಶ್ವಂಗೆಲ ಶ್ರೀಸಿವಾನನು ಯೋಜನೆ ಮಾಡಿದ.




“ ಅದೆಲ್ಲ ನಲ, ಅದರೆ ನನ್ನ
ಬಾಕೆಗೇಳನೆಗೆಕ್ಕನ್ನೆಲ್ಲ ವೆನ್ನೆಯೇ ಕತ್ತಲಿಸಿ
ತೆಗೆದುಜಟ್ಟಿದ್ದೇನೆ. ನನ್ನ ಬಣ ಈಗ
ಹಷ್ಟಿಗೆಕು ಇಲ್ಲ. ಅದರೂ ನಾನು ಏನಾದರೂ
ಉಪಾಯ ಮಾಡುತ್ತಾನಿ. ನಿನು ಹೊಬೆ
ಆರಂಭನು. ನಾನು ಅಧ್ಯರಜ್ಜ ಬರುತ್ತೇನೆ”
ಎಂದನು.



ಮರೀಳಹಿತರು ಪೂಜೆ ಅರಂಭ
ಮಾಡಿದರು.




ಶಿವಣ್ಣನ ಮನೆಯ ಪಣಿ
ನಮಾರಂಭಕ್ಕೆ ಇಹಿ ಹೆಚ್ಚು ಜನರೆಲ್ಲ
ಬಂಬಿದ್ದರು.




ಪುರೀಳಹಿತರು ಮಂತ್ರಗಳನ್ನು
ಪಲನುತ್ತಾ ಪೂಜೆ
ಅರಂಭಿಸಿದರು.





ಪೂಜೆ ಮುಂದೆ ನಾಳತು. ಹಳ್ಳಿಯ ಜನರೇಲ್ಲ ಕುಡಿತು ಪೂಜೆ ನೋಡುತ್ತಿದ್ದರು. ಅಗ ಬಾಕೆಹಳ್ಳಿಗಳನ್ನು ಸ್ವೀಕೃತಿ ಇಡುವ ಸಮಯವಾಯಿತು.





ಅದೇ ಹೊತ್ತಿಗೆ ದೊಡ್ಡದಾದ ಜಿಲವನ್ನು
ಹೊತ್ತುಕೊಂಡು ಶ್ರಂಗೇಲ ಶ್ರೀನಿವಾಸನು
ಅಳ್ಳಿಗೆ ಬಂದನು.



ತಾನು ತಂಬಿದ್ದ ಜೀಲಿಯಿಂದ ಅವನು
27 ಪೊಟ್ಟಣರೆಕೆನ್ನು ಹೊರತೆಗೆದು
ಹೊಮೆತುಂಡದ ಬಾಳ ಇಟ್ಟನು.

ಆ ಪೊಟ್ಟಣರೆಕೆನ್ನು ಬಾಳೆ ಎಲೆಗೆಣಿಂದ
ಸುತ್ತಿ ಕಟ್ಟಲಾಗಿತ್ತು.



ಆ ಹೊಳ್ಳಣರೆ ಮೇಲೆ “ಅತಿ ಉತ್ತಮ ಗುಣಮಟ್ಟದ ಬಾಕೆಹಣ್ಣಿನ ಕಲ್ಲು”
ತಯಾರಕರು-ಎನ್.ಎನ್.ಫಾಸ್ಟ್ ಎಂದು ಬರೆಯಲಾಗಿತ್ತು.



ಶ್ವಾರ್ಥಿಗಳ ಶ್ರೀಣಿವಾಸನು ಅದರೊಂದಿಗೆ ಒಂದು ಪೋಟುವನ್ನು ತೆಗೆದು
ಹರೇಹಿತಲಗೆ ಕೊಟ್ಟಿನು.



“ನ್ಯಾಚಿಲ್ ಒಂದೊಂದು ಹಲ್ಲುದ ಕಟ್ಟಿನಿಂಜ್ ನಾಲ್ಕು ಬಾಕೆಹಣ್ಡಿಗಳ ತರುಳನ್ನು ನೇರಿಸಿ ತಯಾರಿಸಲಾಗಿದೆ.

ಹಿಂದೆ ಇಲ್ಲಿರುವ 27 ಮೊಟ್ಟಣಿಗಳಲ್ಲ 108 ಹಕ್ಕುವಾದ ಬಾಕೆಹಣ್ಡಿಗಳು ನೇರಿಸಿದಂತಹ ಅಧ್ಯಾತ್ಮಿಕ ಪ್ರಾಜೀಗೆ ತೆಗೆದುಕೊಳ್ಳಲ.” ಎಂದು ಹೇಳಿದನು.



ಅವನ ಈ ಮಾತು ಕೇಂಡ ಪುರೀಳಹಿತರು
ಆಶ್ಚರ್ಯಾಭಿಂದ ಮಂತ್ರ ಹೇಳುವುದನ್ನೇ ಮರೆತು
ಕುಳತರು!



ಆಗ ಅಜ್ಞಾದ್ವ ಪುಟ್ಟಪುಗುವೊಂದು
ಕೃಂತನ್ನು ತಪ್ಪಾತ್ತ ಕಿಲಕಿಲ
ನರೆಲು ಆರಂಭಸಿತು !



ಅಳ್ಳ ಹೆಜೆಗೆಂದು ಬಂದು ನೇಲದ್ದ ಜನರೂ ಈ ವಿಜಿತ್ತೆ ನಂತರಿ ತಂಡು ಅಶ್ವಯಪ್ಪರು. ಆದರೆ ಬಲುಬೀರೆಗ ಅವರೆಲ್ಲ ಇ ಪುಟ್ಟ ಮನುವನೊಂಬಿಗೆ ತಾವೂ ಜ್ವಾಕೆ ತಪ್ಪುತ್ತೆ ನಗೆತೋಡಿದರು. ಹಿಂಗೆ ಇಡೀ ಹಳ್ಳಿಯೇ ನರಲು ಶುರು ಮಾಡಿತು!



ತಾನು ಬೆಳೆಸಿದ್ದ ಬಾಕೆಹಣ್ಡರಾಂದ ಶ್ಯಾಮೇಲ ಶ್ರೀಸಿವಾನನು
ಹನು ಮಾಡುತ್ತಿದ್ದನೇಂದು ಈಗ ಎಲ್ಲಾರೂ ತಜದುಬಣ್ಟು!
ಶ್ರೀಸಿವಾನ ಬಲು ಜಾಣ ಅಲ್ಲವೇ?



ನಿನ್ಮಗೆ ಗೊತ್ತಂದೆಯೇ?

ಬಾಕೆಹಣ್ಣಿನ ಸಿಜಾಂಶೆಗಳು



"ಹಾರ್" ರಾಮ್ಯ ಅರೆಪಾರ್ ಭಾಜಾವಿನೆಲ್ಲದ "ಹಿಂಡ್" ಅರೆಪಾರ್
"ಪರ್ಶಿ" ಪರ್ಶಿನೆಲ್ಲ ಮಹಿಮಾರ್ವಿನ್.



ಇತ್ತೀರ್ಥಿಯೇ ಅಥ ಹಾರ್ ಕ್ರಮವಾದ್ದರಿ ಅದರ ಸಂಖ್ಯೆ 120
ಬರಿಯ ವಿರಿಧಿ ತರಿಗೆ ಬಾಕೆಹಣ್ಣಿಗಳಿಂದು ಭಾರತವಾದ್ದರಿ ಹೇಳಿಯಾಗುತ್ತದೆ.



ಕಿಂತಿನಾವಾದ್ದೀರ್ಥಿಯೇ ರಾಮ್ಯ ಹಾರ್ ಸಂಖ್ಯೆಗಳು ಕ್ರಮವಾದ್ದರಿ
ಸಂಖ್ಯೆ 1120 ರಾಮ್ಯ ಕ್ರಮಿಧ್ಯಾಯ ಹಾರ್ ತರಿಗೆ ಸಂಪೂರ್ಣವಿನ್.



ಅರೆಪಿನ್ಯ ಕ್ರಮವಾದ್ದರಿ ಹಿಂಡ್ ಹಿಂಡಿನೆಲ್ಲ ಬಾಕೆಹಣ್ಣಿನ
ನೆಂಬಿನೆಲ್ಲ ಮುದರಿ ಅದರ ಕ್ರಮಾಯ ಕ್ರಮವಾದ್ದರಿ. ಬಾಕೆಹಣ್ಣಿನ್
ನಿಯಮಿತವಾಗಿ ಕಿಂತಿನಾವಾದ್ದೀರ್ಥಿಯೇ ಕ್ರಮ ಸಂಖ್ಯೆಗಳಿಗೆ
ಹಿಂಡ್ ಹಿಂಡಿನೆಲ್ಲ ಕ್ರಮಿಧ್ಯಾಯ.



ಅರೆಪ ಬರಿಯ ಭಾರತಿನೆಲ್ಲ ನೀ ತಿರಿಗಿಲ್ಲದ ಬಾಕೆಹಣ್ಣಿನೆಲ್ಲ¹
ತಂತ್ರಾರ್ಥಿನೆಲ್ಲದ ತೀರ್ಥಾ ಬಾಕೆಹಣ್ಣಿಗೆ ಮಾರ್ಪಾಯ, ತಂತ್ರಾರ್ಥಿನೆಲ್ಲ²
ಬಾಕೆಹಣ್ಣಿಗೆ ರಾಮಾಯ, ಬಾಕೆಹಣ್ಣಿಗೆ ಹಾ ಹಾರ್ ಹಾರ್-ಬಾಕೆಹಣ್ಣಿ
ಪರ್ಶಿದ ಮಿಶ್ರಾದ ಮಿಶ್ರಾಯ ಮಾರ್ಪಾಯ ಮಾರ್ಪಾಯದಿನ್.

ಅವ್ಯಾ ಬಲ ಯಾರೆ ಯಾರೆ ಅರೆಪಾರ್.
ಬಾಕೆಹಣ್ಣಿನೆಲ್ಲ ಮಾರ್ಪಾಯ ಹೀ ತಿರಿಗಿಲ್ಲ ಯ್ಯಾ ನಿಮ್ಮ ಗೋತ್ತಂದೆಯೇ?



ನನ್ನ ಹೇಸರು ಗೋಪಾಲಚಿ ಶ್ರೀವಾಸ್ತವ. ಭಾಗಣ್ಣ ಕಾಗೋ ಬ್ಯಾಡ್‌ಬ್ರಿಂಟ್‌ನ್ ಅಟಗಳು ನನಗೆ ತುಂಬಾ ಖುಷಿಕೊಡುತ್ತವೆ.

ನೀವು ಈ ಮಸ್ತಕವನ್ನು ಕೊಂಡದ್ದಕ್ಕಾಗಿ ಧನ್ಯವಾದಗಳು. ಇದರಿಂದಾಗಿ ನನಗೂ ನನ್ನ ಸ್ಮೃತಿಗಳೂ ಲೇಬ್ರಾಿಯಲ್ಲಿ ಇನ್ನೂ ಹೆಚ್ಚು ಮಸ್ತಕಗಳನ್ನು ಓದಲು ಅವಕಾಶ ಸಿನ್ನತ್ತದೆ.



ಬೆಂಗಳೂರಿನಲ್ಲಿ ವಾಸವಾಗಿರುವ ಲೇಖಕಯೆಬ್ಬರ ಅಂಕಿತನಾಮ “ನೋನಿ”
ಶ್ರೀಕೃಂತ್ ಕೃಂತದಲ್ಲಿ ಇವರು ಕಾರ್ಯಸಿರತರಾಗಿದ್ದಾರೆ.



ಸ್ವಾಸ್ಥ ಚಿಕ್ಕ ವಿಜ್ಞಾನಕಿರಾಯಿರುವ ಆರ್ಥಿಕ ತಮ್ಮ ಬಹುಮಿನ ವೇಳೆಯನ್ನು ಹಿಂಣಣಕಲ್ಕಾಗಿ ವಿನಿಯೋಗಿಸುತ್ತಾರೆ. ಚಲಿಂಟಿಕ್‌ಎರ್ (Animator)
ರಾಗಿರುವ ಉಪೇಕ್ಷೆ ಸ್ವಾಸ್ಥಕಿರ್ತಿಂದ ಬಗ್ಗೆ ಮಸ್ತಕಗಳನ್ನು ಸಂಪ್ರಗಿಸುತ್ತಾರೆ ಕಾಗೋ ಚಲಿಂಟಿಕ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ.
ಅವರಿಬ್ಬಾಯಿ ಸೆರಿ “ದಿ ಅರ್ಡ್ ಕಿಸ್ಕ್ಸ್ ಸ್ಟ್ರಾಟಿಯೋ” ಸಂಸ್ಥೆಯನ್ನು ಸಾಫ್ಟ್‌ಸೈಟ್‌

ಶ್ಯಾರೆಟ್ ಶ್ರೀನಿವಾಸನು ತನ್ನ ತೋಟದಲ್ಲಿ ಬೇಕೆದಿದ್ದ ಸವಿಯಾದ ಬಾಳೆಹಣ್ಣಗಳನ್ನು
ಕೊಳ್ಳಲು ಯಾರೂ ಸಿದ್ಧರಾಗಿರಲಿಲ್ಲ. ಅಗ ಶ್ರೀನಿವಾಸನು ತನ್ನ ಬಾಳೆಹಣ್ಣಗಳ ಸದುಪಯೋಗಕ್ಕೆ
ಎನು ಉಪಾಯ ಮಾಡಿದನೆಂಬುದನ್ನು ಈ ಮುದ್ರಾದ ಕಥೆಯಲ್ಲಿ ಓದಿ ತೀಳಿಯಿರಿ.

ನಮ್ಮ ವಿಷಯ ಸ್ತುತಿಗಳ ಮರಿತ ಮಾರ್ಗದರ್ಶಿ ದಯವಾದಿ ಭೇಂಟಿ ಕೇಳಿ:

www.prathambooks.org

ನಮ್ಮ ಸ್ತುತಿಗಳಿಂದ ಇಂದ್ರೀಷ್, ಹೀಂದಿ, ಕ್ಷುಡ, ಕಮಿಳು, ತಲ್ಲಾ, ಮರಾಟ,
ಗುಂಜರಾಡಿ, ಚೆಂಬಾಲಿ, ಪಂಜಾಬಿ, ಉದ್ದು ಮತ್ತು ಬರಿಯಾ ಭಾಷೆಗಳಲ್ಲಿ ಲಭ್ಯವಾಗುತ್ತವೆ.



PRATHAM BOOKS

ಕ್ರಿಫ್ಯಾಮ್ ಬುಕ್ಸ್ - ಭಾರತಿಯ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಹಾಡುಗಳ ಶ್ರೀಮುಕ್ತವ ದರದಲ್ಲಿ
ವ್ಯಾಪ್ತ ಪ್ರಸ್ತರಾಳನ್ನು ಸ್ತುತಿಸುವ ಲಾಖ್ಯಾಲ್ಕ್ರೆಂಪಿತ ನಂತರ.

Age Group: 3-6 years
 Aaha! Yastondhu Baalehannugalu!! (Kannada)
 MRP: Rs. XXXX

